

SERVICE ABOVE SELF



Rotary

विश्वमित्रः

विश्वमित्र

VISHWAMITHRA

Weekly House Bulletin of Rotary Club Shimoga, R.I. Dist. 3182



Rtn. Stephanie A. Urchick
RI President 2024-25

Rtn. CA Dev Anand
District Governor 2024-25

Rtn. K. Sooryanarayana Udra
President, Mob: 99009 66114

Rtn. N.G. Usha
Secretary, Mob : 81975 92278

Rtn. M. Madhavachar
Bulletin Editor, Mob: 98862 73495

We meet every Wednesday at 6.45p.m. at Rotary Youth Centre, Sowlanga Road, L.B.S.Nagar, Shivamogga- 577 204

ಸಂಪುಟ - 67

ಸಂಚಿಕೆ -22

ದಿನಾಂಕ : 11-12-2024

ದಿನಾಂಕ: 11.12.2024 ರ ವಾರದ ಸಭೆಯ ವರದಿ

ದಿನಾಂಕ: 11.12.2024 ರಂದು ವಾರದ ಸಭೆ ನಡೆಯಿತು. ಅಂದು Sri. D.T.Ramanuja, Trainer, Focus Academy, Mysore ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, Life Management – how to better the best ಎಂಬ ವಿಚಾರವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ರೊ. ಕೆ. ಸೂರ್ಯನಾರಾಯಣ ಉಡುಪರು, ಕಾರ್ಯದರ್ಶಿ ರೊ.ಎನ್.ಜಿ. ಉಷಾರವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



ಅಂದಿನ ಸಭೆಯಲ್ಲಿ ರೊ.ಶ್ರೀಮತಿ ಮಲ್ಲಿಕಾ ವಿ.ಜೋಯ್ಸರವರು “ಕೊಡು ಬೇಗ ದಿವ್ಯ ಮತಿ ಸರಸ್ವತಿ” ಎಂಬ ಗೀತೆಯನ್ನು ಗಾಯನ ಮಾಡಿ ಪ್ರಾರ್ಥನೆ ಮಾಡಿದರು. ರೊ. ಪೇಟೆ ಅಜಯಕುಮಾರ್‌ರವರು ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೊ.ಎನ್. ಜಿ. ಉಷಾರವರು ಪ್ರಕಟಣೆ ನೀಡಿದರು ಹಾಗೂ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಮಾಜಿ ಸಹಾಯಕ ಗವರ್ನರ್ ರೊ.ಸುನೀತಾ ಶ್ರೀಧರ್, ಮಾಜಿ ಅಧ್ಯಕ್ಷರಾದ ರೊ.ಡಿ.ಎಸ್. ನಟರಾಜ್‌ರವರು ವೇದಿಕೆಗೆ ಆಗಮಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದರು. ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೊ.ಪ್ರಮೋದಾ ಶಾಸ್ತ್ರಿಯವರಿಗೆ ವೇದಿಕೆಗೆ ಆಹ್ವಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು. ರೊ. ವೈ.ವಿ. ವೆಂಕಟರಮಣ ಜೋಯ್ಸರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಮುಖ್ಯ ಅತಿಥಿಗಳಾದ ಶ್ರೀ ಡಿ.ಟಿ. ರಾಮಾನುಜರವರು ಜೀವನ ನಿರ್ವಹಣೆ - ನಮ್ಮ ಉತ್ತಮವಾದ ಬದುಕನ್ನು ಅತ್ಯುತ್ತಮ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತಾ, ನಮ್ಮ ಜೀವನದಲ್ಲಿ ಭಾವನೆಗಳು ಮುಖ್ಯ ಎನ್ನುತ್ತಾ ಕೆಲವೊಂದು ಸಂದೇಶಗಳನ್ನು ಉದಾಹರಣೆ ಸಹಿತ ಹಾಸ್ಯ ಚಟಾಕಿಗಳೊಂದಿಗೆ ತಮ್ಮ ಉಪನ್ಯಾಸವನ್ನು ನೀಡಿದರು. ನಮ್ಮ ಜೀವನವನ್ನು ನಡೆಸಲು ಸರಳವಾದ ಸಂದೇಶಗಳಿವೆ ಎಂದರು. ಅವರು ಹಾಸ್ಯ ಮಾಡುತ್ತಾ ನಾವುಗಳೆಲ್ಲರೂ ಆಲೋಚಿಸುವುದೇನೆಂದರೆ, ನಾನು ಸುಂದರವಾದ ಹುಡುಗಿಯನ್ನೇ ಮದುವೆಯಾಗಬೇಕಿತ್ತು. ಹೆಂಡತಿ ಚೆನ್ನಾಗಿದ್ದರೂ ಈ ಯೋಚನೆ ಎಲ್ಲರಿಗೂ ಇದೆ ಎಂದು ಹಾಸ್ಯಮಯವಾಗಿ ತಿಳಿಸಿದರು.

ರೋಟರಿಯಲ್ಲಿ ಯಾರೂ ಸಾಮಾನ್ಯ ಸದಸ್ಯರಾಗಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ನಮ್ಮ ಬಹಳ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ.

2ನೇ ಪುಟಕ್ಕೆ

ಈ ವಾರದ ಸಭೆ

ದಿನಾಂಕ : 18-12-2024 ಬುಧವಾರ

ಸಂಜೆ 6:45

ಮುಖ್ಯ ಅತಿಥಿ:

ಡಾ|| ಪುನೀತ್ ಇಸ್ಕೂರ್

ನೇತ್ರ ವೈದ್ಯರು, ರೆಟಿನಾ ಸರ್ಜನ್, ಸಾಗರ್ ನರ್ಸಿಂಗ್ ಹೋಂ

ವಿಷಯ: ಕಣ್ಣಿನ ಆರೋಗ್ಯ ರಕ್ಷಣೆ ಸಮಸ್ಯೆ ಮತ್ತು ಪರಿಹಾರ

ದಯವಿಟ್ಟು ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ

ಸ್ಥಳ: ರೋಟರಿ ಯುವ ಕೇಂದ್ರ, ಸವಳಂಗ ರಸ್ತೆ, ಶಿವಮೊಗ್ಗ

ಡಿಸೆಂಬರ್ - ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಮಾಸ December -Disease Prevention and Treatment Month



ಅಲ್ಲದೇ ಸಮಾಜದ ಬಗ್ಗೆ ಕಳಕಳಿ ಕಾಳಜಿ ಇರತಕ್ಕಂತವರು ಇಲ್ಲಿರಬೇಕಾಗುತ್ತದೆ. ಆದ್ದರಿಂದಲೇ ಇಲ್ಲಿನ ಸದಸ್ಯರು ಸಾಮಾನ್ಯರಲ್ಲ ಎಂದರು. ಅಲ್ಲದೇ ಇಲ್ಲಿ ಮಾನವೀಯತೆಯ ಸ್ಪರ್ಶವಿದೆ ಎಂದರು.

ತಮ್ಮ ಬಗ್ಗೆ ಹೇಳಿಕೊಳ್ಳುತ್ತಾ ಧರ್ಮಸ್ಥಳದ ರುಡ್‌ಸೆಟ್‌ನಲ್ಲಿ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರೊಂದಿಗೆ 11 ವರ್ಷಗಳ ಕಾಲ ಕೆಲಸ ಮಾಡಿದೆ. ಸುಮಾರು 5000 ನಿರುದ್ಯೋಗ ಯುವಕರಿಗೆ ತರಬೇತಿಯನ್ನು ನೀಡಿದ್ದೇನೆ. 2003 ರಲ್ಲಿ ಸ್ವಾಮೀಜಿಗಳಿಂದಿಗೆ ಮಾತನಾಡಿದ್ದೇನೆ. ಸುಮಾರು 300 ಜನ ವೈದ್ಯರಿಗೆ ಭಾಷಣ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ಮುಂದುವರೆದ ಅವರು ಎಲ್ಲರ ಮನೆಯ ದೋಸೆ ತೂತು. ದೂರದ ಬೆಟ್ಟ ಕಣ್ಣಿಗೆ ನುಣ್ಣಿಗೆ ಎಂಬ ಗಾದೆಯನ್ನು ಹೇಳುತ್ತಾ ವಾಸ್ತವಿಕ ಜೀವನವೇ ಕಲ್ಪನೆಯ ಜೀವನವೇ ಬೇರೆ ಎಂದರು. ನೀವು ಸಂತೋಷವಾಗಿರುವುದನ್ನು ಕಲಿಯಿರಿ. ಬದುಕಲು ಕಲಿಯಿರಿ ಎನ್ನುತ್ತಾ ಯಾರೂ ಇಲ್ಲಿ ಪರಿಣಿತರಿಲ್ಲ ಎಂಬುದನ್ನು ಹೇಳುತ್ತಾ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿದರು.

- ಅಕ್ಕಿಯೊಳಗನ್ನವನು ಮೊದಲಾರುಕಂಡವರು ?
- ಅಕ್ಕರೆಯ ಬರಹಕ್ಕೆ ಮೊದಲಿಗನಾರು ?
- ಲೆಕ್ಕವಿರಿಸಿಲ್ಲ ಜಗತನ್ನಾಧಿ ಬಂಧುಗಳ ದಕುವುದೇಜಸ ಮಂಕುತಿಮ್ಮ||

ಕೆಲವೊಂದು ಹುಡುಗರು ತನ್ನಲ್ಲಿಗೆ ಬಂದು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಈ ತಂದೆ ತಾಯಿಗಳಿಗೆ ಹುಟ್ಟಬಾರದಿತ್ತು. ಈ ಊರಿನಲ್ಲಿ ಹುಟ್ಟಬಾರದಿತ್ತು ಮತ್ತು ಹುಟ್ಟಲೇ ಬಾರದಿತ್ತು ಎನ್ನುವರು. ಕೆಲವರು ಇವಳನ್ನು ಮದುವೆಯಾಗಬಾರದಿತ್ತು. ಹೀಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಇವೆಲ್ಲವೂ ಸಮಸ್ಯೆಗಳೇ ಅಲ್ಲವಾದರೂ ನಾನು ಹೇಳುವುದು ಏನೆಂದರೆ ನಿಮ್ಮನ್ನು ನೀವು ಸಂತೋಷವಾಗಿಟ್ಟುಕೊಳ್ಳಿ. ಹಾಗಾದರೆ ನಮಗೆ ಸಂತೋಷವಾಗುವುದು ಯಾವಾಗ? ನಮ್ಮನ್ನು ನಮ್ಮ ಕೆಲಸಗಳನ್ನು ಬೇರೆಯವರು ಗುರುತಿಸಿದಾಗ. ರೋಟರಿಯಲ್ಲಿ ತಮ್ಮನ್ನು ಯಾವುದೇ ವಿಚಾರಕ್ಕೆ ತಮ್ಮನ್ನು ಗುರುತಿಸಿದಾಗ ಖುಷಿ ಕೊಡುತ್ತದೆ. ಮನ್ನಣೆಯ ದಾಹ ಎಷ್ಟೆಂದರೆ- ಮತ್ತೆ ಮಂಕುತಿಮ್ಮನ ಕಗ್ಗ ಹೇಳಿದ ಶ್ರೀ ಡಿ.ಟಿ.ರಾಮಾನುಜರವರು-

- ಅನ್ನದಾತುರಕ್ಕಿಂತ ಚಿನ್ನದಾತುರತೀಕ್ಷ್ಣ
- ಚಿನ್ನದಾತುರಕ್ಕಿಂತ ಹೆಣ್ಣುಗಂಡೊಲವು
- ಮನ್ನಣೆಯದಾಹವೀಯಲ್ಲಕಂತೀಕ್ಷ್ಣ
- ತಿನ್ನುವುದಾತ್ಮವನೆ ಮಂಕುತಿಮ್ಮ ||

ಇನ್ನೊಬ್ಬರ ದೂಷಣೆ ಮಾಡುವುದನ್ನು ನಿಲ್ಲಿಸಿ. Energy, Enthusiasm, humourನ್ನು ಬೆಳೆಸಿಕೊಳ್ಳಿ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನಮ್ಮ ನಂತರ ಗೊತ್ತಿಲ್ಲ. ರಾತ್ರಿ ಮಲಗ್ರೀವಿ. ಎದ್ದರೆ ಸಂತೋಷ, ಏಳದಿದ್ದರೆ ಇನ್ನೂ ಸಂತೋಷ ಎಂದು ಜೀವನದ ಮೂರ್ತವನ್ನು ತೆರೆದಿಟ್ಟರು.

60 ವರ್ಷದ ನಂತರ ನಮ್ಮ ಜೀವನದಲ್ಲಿ ಬದಲಾವಣೆ ಬರುತ್ತದೆ. ಆಗ ನಿಮ್ಮನ್ನು ನೀವು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಜೀವನದ ಕೊನೆಯವರೆಗೂ ನಕ್ಕು ನಗಿಸಿ ಹಗುರವಾಗಿಸುವುದು

ಜೊತೆಯಾಗಿರುವುದು ನಮ್ಮ ಮನಸ್ಸು. ಒತ್ತಡದ ಭಾವ ನಮ್ಮ ಎಲ್ಲ ಸಮಸ್ಯೆಗಳಿಗೆ ಕಾರಣ. ಪ್ರಾಥಮಿಕವಾಗಿ ನಾವು ಸೋಮಾರಿಗಳು. ಆ ಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ಸರಿ ಮಾಡಿಕೊಳ್ಳೋಣ. ನಮ್ಮ ಮನಸ್ಸನ್ನು ಧನಾತ್ಮಕತೆಯ ಕಡೆಗೆ ಹರಿಸೋಣ. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಸ್ವೀಕರಿಸೋಣ. ನಾವು ಕ್ರಿಯಾಶೀಲರಾಗಿದ್ದಷ್ಟು ನಮಗೆ ಯಶಸ್ಸು ಖಂಡಿತ ಎಂದರು.

ಶತ್ರುಗಳು ಬೇರೆಲ್ಲಾ ಇಲ್ಲ. ನಮ್ಮೊಳಗೆ ಇವೆ. 60 ವರ್ಷದ ನಂತರ ನಮ್ಮೊಳಗಿನ ಶತ್ರುಗಳನ್ನು ಕಂಡು ಅವುಗಳನ್ನೆಲ್ಲಾ ಸರಿಪಡಿಸಿಕೊಳ್ಳೋಣ. ಹೊಟ್ಟೆಕಿಚ್ಚು, ಮೋಹಗಳನ್ನು ತೊರೆಯೋಣ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳೋಣ. ಕುಟುಂಬದವರೊಂದಿಗೆ ಅಟ್ಯಾಚ್‌ಮೆಂಟ್ ಮುಖ್ಯವೆನಿಸುತ್ತಾದರೂ, ಅವುಗಳು ನಮ್ಮ ಹಿಡಿತದಲ್ಲಿರಿಸೋಣ. ರೋಟರಿಯಂಥಹ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದರು.

ಮಾತನಾಡುತ್ತಾ ಗಂಡಸರಾದವರಿಗೆ ಎಲ್ಲಾ ತಮ್ಮ ವಯಸ್ಸನ್ನು ಹೇಳಬೇಡಿ ಎಂದು ಹಾಸ್ಯವಾಗಿ ಹೇಳಿದರು. ನಾವು ಬಹಳ ಸರಳ ಹಾಗೂ ಉದಾರಿಗಳಾಗಿರಬೇಕು. ನಮ್ಮ ಗುಣಲಕ್ಷಣಗಳನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ಜೀವನವನ್ನು ಹಾಸ್ಯಮಯ ವಾಗಿಟ್ಟುಕೊಳ್ಳಬೇಕು ಎನ್ನುತ್ತಾ ನಾನು ನನ್ನ ಪತ್ನಿ ದಿನಕ್ಕೊಮ್ಮೆ ಜಗಳವಾಡಲೇ ಬೇಕು ಎಂದು ತಮಾಷೆಯಾಗಿ ಹೇಳಿದರು. ಈಗಿನ ಪರಿಸ್ಥಿತಿಯನ್ನು ತಿಳಿಸುತ್ತಾ ಬೆಂಗಳೂರು ಒಂದರಲ್ಲೇ ಸುಮಾರು 20 ಕೌಟುಂಬಿಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈಗಿನ ಪರಿಸ್ಥಿತಿ ಏನೆಂದರೆ ನಮ್ಮ ಮಕ್ಕಳಿಗೆ ನಾವು ಬಯ್ಯುವ ಹಾಗಿಲ್ಲ. ಆದರೆ ಅವರು ಎಲ್ಲೋ ತಪ್ಪುತ್ತಾ ಇದ್ದಾರೆ ಎಂದರೆ ಆ ಬಗ್ಗೆ ನಾವು ನಿಗಾವಹಿಸಲೇಬೇಕು. ಹಾಸ್ಯ ನಮ್ಮ ಜೀವನದ ಒಂದು ಭಾಗ ಆಗಬೇಕು. ಅದನ್ನು ಸಮರ್ಪಕವಾಗಿ ಬಳಸಿ ಜೀವನ ಮಾಡಬೇಕು ಎಂದರು.

ನಿಮ್ಮ ಒತ್ತಡದಿಂದ ವೈದ್ಯರುಗಳಿಗೆ ತಲೆ ನೋವಾಗುತ್ತದೆ. ಆದ್ದರಿಂದ ಅದನ್ನು ಕಡಿಮೆ ಮಾಡಿ. ನಮ್ಮ ದೇಹದ ಬಗ್ಗೆ ನಮ್ಮ ಅರಿವೆಂದರೆ, ರಾತ್ರಿ ಸರಿಯಾದ ನಿದ್ರೆ ಬೆಳಿಗ್ಗೆ ಸಮರ್ಪಕವಾಗಿ ಶೌಚವಾದರೆ ಯಾವ ವೈದ್ಯರುಗಳ ಅವಶ್ಯಕತೆ ಇರುವುದಿಲ್ಲ. ನಿಮ್ಮ ವಯಸ್ಸಿನ ಬಗ್ಗೆ ಯೋಚಿಸಬೇಡಿ ಸರಿಯಾದ ನಡಿಗೆ ಮಾಡಿ. ಕಲಿಯುವಿಕೆಗೆ ಯಾವುದೇ ವಯಸ್ಸಿನ ತಾರತಮ್ಯ ಅಥವಾ ಅಂತರವಿಲ್ಲ. ಭಾವನಾತ್ಮಕವಾಗಿ ಕೋಪ ಬೇಡ. ಭಾವನೆಗಳ ಹೆಚ್ಚಳ. ಆಧ್ಯಾತ್ಮಿಕತೆಯಲ್ಲಿ ಹೆಚ್ಚಳ ಯಾವುದೇ ಮತ ಪಂಥದೊಂದಿಗೆ ಬೇಡ. ಆದರೆ ನಿಮ್ಮನ್ನು ನೀವು ಅರಿಯಿರಿ. ಧನಾತ್ಮಕ ಅಂಶದೊಂದಿಗಿರಿ. ನಿಮ್ಮ ಒತ್ತಡಕ್ಕೆ ಕಾರಣ ಋಣಾತ್ಮಕ ಚಿಂತನೆಗಳು. ಅವುಗಳನ್ನು ತೊರೆಯಿರಿ. ಮೌಲ್ಯಯುತ ಜೀವನ ನಿಮ್ಮದಾಗಲಿ. ಖಾಲಿ ಕೈಯಲ್ಲಿ ಬಂದೆವು. ಖಾಲಿ ಕೈಯಲ್ಲಿ ಹೋಗುವೆವು. ದುರಾಸೆ ಬೇಡ. ನಮಗೆ ಸ್ವೀಕರಿಸುವುದು ಮಾತ್ರ ಗೊತ್ತು ಆದರೆ ಕೊಡುವುದು ಗೊತ್ತಿಲ್ಲ. ಇವನ್ನು ಸರಿಪಡಿಸಿಕೊಳ್ಳೋಣ. ಆಶಾವಾದಿಗಳಾಗೋಣ. ನಮಗಿಂತ ಕೆಳಗಿರುವವರಿಗೆ ಸಹಾಯ ಮಾಡೋಣ. ಮಾನವೀಯತೆಗಿಂತ ಬೇರೆಯಿಲ್ಲ. ನಮ್ಮೆಲ್ಲರ ಸಾವು ಖಚಿತ. ಹುಟ್ಟು ಆಕಸ್ಮಿಕ. ನಮ್ಮ ಮಕ್ಕಳಿಗೆ ಉತ್ತಮವಾದುದನ್ನು ಕೊಡೋಣ. ಒಳ್ಳೆಯ ದೇಶ ನಿರ್ಮಿಸೋಣ ಎನ್ನುತ್ತಾ ಕೊನೆಯದಾಗಿ 'ಅಸತೋಮ ಸಧಮಯ, ತಮಸೋಮ ಜೋತಿರ್ಗಮಯ, ಮೃತೋಮ ಅಮೃತಂಗಮಯ' ಎಂಬ ದಿವ್ಯ ವಾಕ್ಯದೊಂದಿಗೆ ನಮ್ಮ ಬದುಕನ್ನು ಸುಂದರ ಮಾಡಿಕೊಳ್ಳೋಣ ಎಂದರು.

1958ರಲ್ಲಿ ಮಹರಾಜ ಚಾಮರಾಜ ಒಡೆಯರ್‌ರವರಿಂದ ಉದ್ಘಾಟಿಸಲ್ಪಟ್ಟ ಈ ಕ್ಲಬ್ ಯಾರಿಗೂ ಕಡಿಮೆ ಇಲ್ಲ. ಇಲ್ಲಿ ಜನ ತುಂಬಬೇಕು. ಹಳಬರನ್ನು ಬನ್ನಿ ಎನ್ನಿ. ಹೊಸಬರನ್ನು ಕರೆತನ್ನಿ. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಕೊಡಿ ಎನ್ನುತ್ತಾ-

ಬದುಕಿನ ಒಡೆಯನಾರು ಎಂದು ತಿಳಿಸುತ್ತಾ
ಬದುಕುಜಟಕಾ ಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀಂ ಅವನು ಪೇಳ್ತಂತೆ ಪಯಣಿಗರು।
ಮದುವೆಗೋ ಮಸಣಕೋ ಹೋಗಂದಕಡೆಗೋಡು

ಪದಕುಸಿಯೇ ನೆಲವಿಹುದು- ಮಂಕುತಿಮ್ಮ ಎಂದು ತಮ್ಮ
ಮಾತನ್ನು ಮುಗಿಸಿದರು. ಮುಖ್ಯ ಅತಿಥಿಗಳ ಮಾತುಗಳನ್ನು ಉಲ್ಲೇಖಿಸುತ್ತಾ
ಅಧ್ಯಕ್ಷರಾದ ರೊ.ಕೆ. ಸೂರ್ಯನಾರಾಯಣ ಉಡಪರವರು, ನಮ್ಮ
ಜೀವನದಲ್ಲಿ ಭಾವನೆಗಳು ಮುಖ್ಯ, ಯೋಚನೆಗಳೂ ಮುಖ್ಯವೇ ಆದರೂ
ಋಣಾತ್ಮಕ ಅಂಶಗಳನ್ನು ತಪ್ಪಿಸಿಕೊಳ್ಳಿ, ಧನಾತ್ಮಕತೆ ನಮ್ಮ ಗೆಳೆಯ
ಅದನ್ನು ಬೆಳೆಸಿ ಎಂದು ನುಡಿದ ಮುಖ್ಯ ಅತಿಥಿಗಳಿಗೆ ಕೃತಜ್ಞತೆ ವ್ಯಕ್ತ
ಪಡಿಸಿದರು. ರೊ.ಸಿ.ವಿಜಯ ಕುಮಾರ್‌ರವರು; ಕೆಲವೊಂದು ಪ್ರಶ್ನೆಗಳನ್ನು
ಕೇಳಿದರು.



ವೀಣಾ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ
ವರ್ಧನೆ ಟ್ರೈನಿಂಗ್ ಪ್ರೋಗ್ರಾಮ್. ಡಾ. ಕೃಷ್ಣ ಭಟ್‌ರವರು
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.



ರೊ.ಎಸ್.ಜಿ.ಗೋಪಾಲ್, ರೊ. ವೈ.ವಿ.ವೆಂಕಟರಮಣ ಜೋಯ್ಸ್,
ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಜೊತೆಗೂಡಿ ಮುಖ್ಯ ಅತಿಥಿಗಳಾದ
ಶ್ರೀ.ಡಿ.ಟಿ.ರಾಮಾನುಜರವರನ್ನು ಸನ್ಮಾನಿಸಿದರು. ಕಾರ್ಯದರ್ಶಿ
ರೊ.ಎನ್.ಜಿ. ಉಷಾರವರು ವಂದನಾರ್ಪಣೆ ಮಾಡಿದರು. ರೊ. ಸುನೀತಾ
ಶ್ರೀಧರ್‌ರವರು, ರೊ.ಅಜಯ್‌ಕುಮಾರ್ ಪೇಟೆ ಮತ್ತು ರೊ.ಎಸ್.
ಮಂಜುನಾಥ್‌ರವರು ರೋಟರಿ ಫೌಂಡೇಷನ್‌ಗೆ ದೇಣಿಗೆಯಾಗಿ ಚೆಕ್‌ಗಳನ್ನು
ಹಸ್ತಾಂತರಿಸಿದರು.



ಕುಸಿಯ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಶನಿವಾರ ರೋಟರಿ ಕ್ಲಬ್
ಶಿವಮೊಗ್ಗದ ಆಶ್ರಯದಲ್ಲಿ ಮಕ್ಕಳ ಇಂಟರ್ಯಾಕ್ಟ್ ಕ್ಲಬ್
ಉದ್ಘಾಟಿಸಲಾಯಿತು. ಅಧ್ಯಕ್ಷರಾದ ರೊ. ಕೆ. ಸೂರ್ಯನಾರಾಯಣ
ಉಡುಪ, ಕಾರ್ಯದರ್ಶಿ, ಎನ್.ಜಿ. ಉಷಾ, ರೊ. ಎನ್.ವಿ. ಭಟ್,
ರೊ. ವಿ.ಜಿ. ಹೆಗಡೆ, ರೊ. ಟಿ.ಕೆ.ಎಂ. ಭಟ್ ಹಾಗೂ ಶಾಲೆಯ
ಮುಖ್ಯ ಶಿಕ್ಷಕರಾದ ಶ್ರೀ ನಾಗರಾಜ್ ಬಿ. ಉಪಸ್ಥಿತರಿದ್ದರು.



ರಾಷ್ಟ್ರಗೀತೆಯ ನಂತರ ಮತ್ತು ರೊ.ವೈ.ವಿ.ವೆಂಕಟರಮಣ
ಜೋಯ್ಸ್‌ರವರು ಭಾರತ ಮಾತಾಕಿ ಜೈ ಉದ್ಘೋಷದ ನಂತರ ಸಭೆ
ಮುಕ್ತಾಯವಾಯಿತು.



ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸಿದ
ನಮ್ಮ ಕ್ಲಬ್ ಸದಸ್ಯರು

ರಾಮೇನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ
ರೋಟರಿ ಕ್ಲಬ್ ಶಿವಮೊಗ್ಗದಿಂದ ವಾಟರ್ ಫಿಲ್ಟರ್ ಕೊಡುಗೆಯ
ಉದ್ಘಾಟನಾ ಸಮಾರಂಭ. ಇದರ ಪ್ರಾಯೋಜಕತ್ವವನ್ನು
ರೊ. ವೆಂಕಟರಮಣ ಜೋಯ್ಸ್‌ರವರು ನೀಡಿದರು.



ಸಂಪಾದಕೀಯ ಸಮಯಪ್ರಜ್ಞೆ ಎಂಬ ವರ

ಮಹಾರಾಷ್ಟ್ರದ ಮಾಲೇಗಾಂವ್‌ನ ಜನನಿಜಡ ಪ್ರದೇಶವೊಂದರಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್ ಆಯಿತು.



ರೊ. ಶ್ರೀಕಾಂತ್ ನಾಡಿಗ್ ಹಾಗೂ ರೊ. ಶಶಿಕಾಂತ್ ನಾಡಿಗ್, ರೊ. ಕಿಶೋರ್ ಶೀರ್ನಾಳಿ, ರೊ. ಟಿ.ಕೆ.ಎಂ. ಭಟ್, ರೊ. ವೆಂಕಟರಮಣ ಜೋಯ್ಸರವರೊಡನೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಅಮೃತ್ ನೋನಿ ಇಂಡಸ್ಟ್ರೀಸ್ ಮತ್ತು ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು. ಹಾಗೂ ಅಮೃತ್ ನೋನಿ ಮಾಲೀಕರಾದ ಶ್ರೀ ಶ್ರೀನಿವಾಸಮೂರ್ತಿ, ಇವರನ್ನು ಕ್ಲಬ್‌ನ ಸದಸ್ಯರೊಡಗೂಡಿ ಭೇಟಿ ಮಾಡಲಾಯಿತು.



ಚೆಸ್ ಸ್ಪರ್ಧೆಯಲ್ಲಿ ಸುಧಾ ಹೆಗಡೆ ಮತ್ತು ರೊ. ಎನ್.ಜಿ. ಉಷಾ, ಕೀರಂ ಸ್ಪರ್ಧೆಯಲ್ಲಿ ರೊ. ವಿ.ಜಿ. ಹೆಗಡೆ ಮತ್ತು ರೊ. ಸುನೀತಾ ವಿ.



ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರೊ. ಸುನೀತಾ ವಿ. ದ್ವಿತೀಯ ಹಾಗೂ ಮಕ್ಕಳ ವಿಭಾಗದಲ್ಲಿ ಸ್ಕಂದ ಮೊದಲನೇ ಬಹುಮಾನ ಪಡೆದಿದ್ದಾರೆ.

ಚಿಂತನ

ಸೂರ್ಯನ ಕಿರಣಗಳು ಕೊಳಕು ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ನೀರಿರುವಲ್ಲಿಯೂ ಹೋಗುತ್ತದೆ. ಆದರೆ ಅದು ಒದ್ದೆಯಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ ಆಗಬೇಕು. ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಇದು ನಾವು ಜೀವಿಸುವ ವಿಧಾನವಾಗಿರಬೇಕು. ಯುವ ಜನತೆಗೆ ಇದರ ಬಗ್ಗೆ ನಾವು ಮಾರ್ಗದರ್ಶನ ನೀಡುವುದು ಅಗತ್ಯವಲ್ಲವೇ ?

- ರೊ. ಕೆ. ಸೂರ್ಯನಾರಾಯಣ ಉಡುಪ

To, Book Post

ಮೋಹಿತ್ ಎಂಬ ಹನ್ನೆರಡು ವರ್ಷದ ಬಾಲಕ ಕಚೇರಿಯೊಂದರ ಬಾಗಿಲಿನ ಪಕ್ಕದ ಸೋಫಾದ ಮೇಲೆ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ಬಾಗಿಲಿನಿಂದ ಅಪರೂಪದ ಅತಿಥಿಯೊಬ್ಬರು ಒಳಗೆ ಪ್ರವೇಶಿಸಿದರು. ಆ ಅತಿಥಿ ಬೇರೆ ಯಾರೂ ಅಲ್ಲ, ಒಂದು ಚಿರತೆ! ಊಟದ ಸಮಯವಾಗಿದ್ದರಿಂದ ಆಗ ಕಚೇರಿಯಲ್ಲಿ ಇದ್ದವನು ಮೋಹಿತ್ ಮಾತ್ರ. ಚಿರತೆ ಬಂದಿದ್ದನ್ನು ನೋಡಿದ ಹುಡುಗ ಮೊದಲು ಆಟ ನಿಲ್ಲಿಸಿದ. ನಂತರ ಸದ್ದೇ ಮಾಡದೇ ಹಗೂರಕ್ಕೆ ಸೋಪಾದಿಂದ ಇಳಿದು ಜಾರ್ಜ್‌ಗೆ ಹಾಕಿದ್ದ ಮೊಬೈಲ್ ತೆಗೆದುಕೊಂಡು ತಕ್ಷಣ ಕೋಣೆಯಿಂದ ಹೊರಬಂದು ಬಾಗಿಲು ಹಾಕಿ ಅಲ್ಲಿನ ಕಾವಲುಗಾರನಾಗಿದ್ದ ಅಪ್ಪನಿಗೆ ವಿಷಯ ತಿಳಿಸಿದ. ನಂತರ ಮಾಲೇಗಾಂವ್‌ನಿಂದ ಬಂದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟರು.


ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೈ ಜಾಚಿದರೆ ಸಿಗುವಷ್ಟು ಹತ್ತಿರವಿದ್ದ ಬಾಗಿಲಿನಿಂದ ಒಳಬಂದ ಕ್ರೂರ ಪ್ರಾಣಿಯನ್ನು ನೋಡಿದರೂ ಆ ಪುಟ್ಟ ಬಾಲಕ ಎದೆಗುಂದಿರುವುದು, ಜೊತೆಗೆ ಆ ಒತ್ತಡದ ಕ್ಷಣಗಳಲ್ಲೂ ಶಾಂತರೀತಿಯಿಂದ ವರ್ತಿಸಿ ಕೆಳಗಿಳಿದು ಮೌನವಾಗಿ ಹೊರಬಂದು ಕೋಣೆಯ ಬಾಗಿಲು ಹಾಕಿದ್ದು, ಆತ ಉದ್ದೇಗಕ್ಕೋಳಿಗಾಗಿ ಕೂಗಾಡಿ ಕಿರುಚಿದ್ದರೆ ಬಹುಶಃ ಅವನಿಗೂ ಸಮಸ್ಯೆಯಾಗುತ್ತಿತ್ತು. ಬೆದರಿದ ಚಿರತೆ ಎಲ್ಲ ಕಡೆ ಓಡಾಡಿ ಇತರರಿಗೂ ತೊಂದರೆಯಾಗುತ್ತಿತ್ತು. ಆಗಬಹುದಾಗಿದ್ದ ದೊಡ್ಡದೊಂದು ಅನಾಹುತ ಈ ಚಿಕ್ಕ ಹುಡುಗನ ಸಮಯಪ್ರಜ್ಞೆಯಿಂದಾಗಿ ತಪ್ಪಿತು.

ಸಮಯ ಪ್ರಜ್ಞೆ ಎಂದರೆ ತಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಶಾಂತಚಿತ್ತದಿಂದ ಘಟನೆಯೊಂದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಕಲೆ. ಸಂಕಷ್ಟದ ಸಂದರ್ಭದಲ್ಲಿ ತಣ್ಣಗೆ ಯೋಚಿಸುವ ಮತ್ತು ತೀರ್ಮಾನ ತೆಗೆದುಕೊಳ್ಳುವ ಪ್ರಬುದ್ಧತೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವಂಥದಲ್ಲ. ದೊಡ್ಡವರಿಗೇ ಕಷ್ಟನಾಧ್ಯವಾದ ಈ ಮನಃಸ್ಥಿತಿ ಹನ್ನೆರಡರ ಪುಟ್ಟ ಹುಡುಗನಿಗಿದ್ದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


ಎಲ್ಲರ ಬದುಕಿನಲ್ಲೂ ಅಷ್ಟೇ. ಹಲವಾರು ಅಹಿತಕರ ಘಟನೆಗಳು ಅನಿರೀಕ್ಷಿತವಾಗಿ ನಡೆದೇ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕು. ಭವಿಷ್ಯದಲ್ಲಿ ಬರಬಹುದಾದ ಸಮಸ್ಯೆಗಳನ್ನು ಕಲ್ಪನೆ ಮಾಡಿಕೊಂಡು ಸದಾ ಭಯದಿಂದಲೇ ಬದುಕುವ ನಮಗೆ ವರ್ತಮಾನಕ್ಕೆ ಸೂಕ್ತವಾಗಿ ಸ್ಪಂದಿಸಿದ ಮೋಹಿತ್‌ನ ಈ ಸಮಚಿತ್ತ ಒಂದು ಮಾದರಿ. ಸಮಯಪ್ರಜ್ಞೆ ಇರುವವರ ಭಾವನೆಗಳು ಅವರ ಹಿಡಿತದಲ್ಲಿಯೇ ಇರುತ್ತವೆ. ಇದರಿಂದ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಶಿಸ್ತು ಮತ್ತು ತಾಳ್ಮೆಯಿಂದ ಪ್ರಯತ್ನಿಸಿದರೆ ಸಂದರ್ಭಕ್ಕೆ ಸೂಕ್ತವಾಗಿ ಸ್ಪಂದಿಸುವುದನ್ನು ಎಲ್ಲರೂ ಕಲಿತುಕೊಳ್ಳಬಹುದು.


● ರೊ. ಎಂ. ಮಾಧವಾಚಾರ್

Happy Birthday Wishes



G.N. Sudheer
18th Dec.





Kishore Sheernaly
20th Dec